

ಕಾಡಿಗೆ ಕಾಫ್ಲ

ಕಲೀಮ್ ಉಲ್ಲಾ



ಮನಸ್ಸು  
ಶಾಂತಗೊಳ್ಳಲು  
ಹಕ್ಕಿ ವೀಕ್ಷಣೆ  
ಉತ್ತಮ ಚಿಕಿತ್ಸೆ  
ಎಂದು ಅನೇಕರು  
ಹೇಳುತ್ತಾರೆ. ಹಕ್ಕಿಗಳ  
ದನಿ ಮನಸ್ಸನ್ನು  
ಪ್ರವೇಶಿಸಿ ಉಂಟು  
ಮಾಡುವ ಅನುಹ್ಯ  
ಬದಲಾವಣೆಯಲ್ಲಿ  
ಏನೋ ಶಕ್ತಿಯಿದೆ.  
ದೊಡ್ಡ  
ಕಾಯಿಲೆಗಳನ್ನು  
ತಹಬದಿಗೆ  
ತಂದುಕೊಂಡ  
ನಿದರ್ಶನಗಳಿವೆ.

## ಪಕ್ಷಿಗಳ ಎದುರು ಅಂಗಲಾಚುವ ಮನುಷ್ಯ

‘ಎಲ್ಲಾ ನೀವೇ ತಕ್ಕೊಂದು ಸಾಯಿ, ನಂಗೇನ್ ಬ್ಯಾಡ. ಥೂ...  
ಎಲ್ಲೂ ಸ್ಪಾರ್ಟಿಗಳು. ಹೊಟ್ಟೆಕಿಚ್ಚಿನ ಪಾಪಿಗಳು. ಯಾರ್ಯಾರೂ  
ಅವಕಾಶನೇ ಕೊಡ್ತೀಲ್ಲ. ಟ್ರೈಪಾಡ್ ಹೆಟ್ಟೊಂಡ್ ಜಾಗನೇ ನುಂಗಿ  
ನಿಂತಿದ್ದಾರೆ. ನನ್ನ ಒಳ್ಳೆತನಕ್ಕೆ ಬೆಲೆನೇ ಇಲ್ಲಾ? ಥೂ... ಥೂ... ಎಲ್ಲಾ  
ನೀವೇ ತಕ್ಕೊಂಡು ಹೋಗಿ’ ಎಂದು ಆತ ಗೊಣಗುತ್ತಾ ಶಾಪ  
ಹಾಕುತ್ತಿದ್ದ. ಮೊದಲಿಗೆ ಅವನು ತನಗೆ ತಾನೇ ಹೇಳಿಕೊಳ್ಳುತ್ತಿದ್ದಾನೆ  
ಎಂದು ಅನ್ನಿಸುತ್ತಿತ್ತು.

ಆಗಿದ್ದೇನೆಂದರೆ ಮಧ್ಯಾಹ್ನದ ನಂತರ ನಾವೊಂದು ಜಾಗದಲ್ಲಿ  
ಟ್ರೈಪಾಡ್ ಹಾಕಿ ನಿಲ್ಲಬೇಕಿತ್ತು. ‘ಬಾಲದಂಡೆ ಹಕ್ಕಿ ಈ ದಿಕ್ಕಿನಿಂದ ತನ್ನ

